

೫

ಷದುದ ಅಣಿರುಚಿ ಬೀಕೆಲ್ಲುವ...

# ಅಂತಹ ಮಂಟಪ

ಇಲ್ಲಿನ ಕಥೆ - ಕವನಗಳನ್ನು  
ನೀವು ಒಬ್ಬಿಲಿ;  
ಬೆರೆಯವರಿಗೂ ಒಬ್ಬಿ ಹೇಳಲಿ.

ಡಾ. ಪಾಲು ಶಾಸ್ತ್ರಜ್ಞ  
ವಿಶ್ವವಿದ್ಯಾಲಯ  
ಪ್ರಾಧಿಕಾರಿ

ನವೆಂಬರ್ - ಡಿಸೆಂಬರ್ ೨೦೨೪-೨೫

ಪೂರ್ಣ ಯೋಜನೆ

Poorana 2024-25 Project  
is Supported by Many  
Individual Donors



ಧ್ವನಿ ಶಿಕ್ಷಣ ಸಂಸ್ಥೆಯ ಕ್ಷೇತ್ರ

Dhwani Educational Resource Centre

# ನದಾಶಯ

ಪ್ರೀತಿಯ ಮಕ್ಕಳೇ,

ಓದುವ ಅಭಿರುಚಿ ಹೆಚ್ಚಿಸಿಕೊಳ್ಳಲು  
ಪ್ರೀರಣೆ ನಿಂಡುವ ‘ನಾಹಿತ್ಯ ಮಂಟಪ’ ನಿಮ್ಮ  
ಕೈಯಿಲ್ಲದೆ. ಇದರಿಳ್ಳ ಸ್ವರಚಿತ ಕಥೆ - ಕವನಗಳು,  
ಮೂಲ ಇಂಲ್ಯಾಂಡ್ ಕಥೆಯೋಂದಿಗೆ ಅದರ ಅನುವಾದ  
ಕೂಡ ಇವೆ.

ನಮ್ಮನಮ್ಮ ವೃತ್ತಿತ್ವವನ್ನು ನುಂದರವಾಲಿ  
ಅರಂಭನುವ ಶಕ್ತಿ ಹೊಂಬಿರುವ ನಾಹಿತ್ಯ ಮಂಟಪವು  
ನಿಮ್ಮಿಲ್ಲ ಹೊನೆ ಆಲೋಚನೆಗಳಿಗೆ ದಾಲಿಂಪವಾಗಲ  
ಎಂಬುದು ನಮ್ಮ ನದಾಶಯ.

ಪ್ರತಿ ಕಥೆಯ ಕೊನೆಗೆ ಆಕರ್ಷಣ್ಯನ್ನು  
ಕೊಡಲಾಗಿದೆ. ಲಿಂಕ್‌ಕರ ನಹಾಯಿಂದ ನಿಮ್ಮ  
ಶಾಲೆಯ ಗ್ರಂಥಾಲಯಕ್ಕೆ ಆ ಪುಸ್ತಕರಳನ್ನು  
ತಲಸಿಕೊಂಡು ಇನ್ನೂ ಹೆಚ್ಚು ಹೆಚ್ಚು ಒದಲು ಯಿತ್ತಾಗಿ.

ನಾಹಿತ್ಯ ಮಂಟಪವನ್ನು ನವಿದ ಬಳಕ  
ನಿಮ್ಮ ಅಭಿಪ್ರಾಯಗಳನ್ನು ಧ್ವನಿಯೋಂದಿಗೆ  
ಹಂಚಿಕೊಂಡರೆ ನಮಗೆಲ್ಲಾ ಸಂತನವಾಗುತ್ತದೆ.

ಧನ್ಯವಾದಗಳೋಂದಿಗೆ...

- ಧ್ವನಿ ಬಳಗ

ಧ್ವನಿ ಶ್ರೀ. ಸಂ. ಕೇಂದ್ರ / ನಾಹಿತ್ಯ ಮಂಟಪ / ಪುಟ 2

## ಈ ಸಲದ

### ಸಾಹಿತ್ಯ ಮಂಟಪದಲ್ಲಿ...

#### ಕಥನಗಳು

1. ಪ್ರಿಯದರ್ಶಿ ಅಶೋಕ (ಅಯ್ದು ಭಾಗ)  
- ಮಾಸ್ತಿ ವೆಂಕಟೇಶ ಅಯ್ಯಂಗಾರ್ - 20
2. ಓದುಗರಿಂದ ಉತ್ತರ ಬಯಸುವ ಕಥೆ!  
ಅನು: ಶಿಹೊಂ - 36
3. Zen Story  
- Arthur Dobrin - 40

#### ನಾಟಕದ ಆಯ್ದು ಭಾಗ

1. ಮೋಡಣ್ಣನ ತಮ್ಮ  
- ಕುವೆಂಪು - 04

#### ಕವನಗಳು

1. ಬೆಳಗು ಬಾ ಪ್ರಣಾತಿಯ  
- ರೇಷ್ಣ್ಯ ಕಂದಕೂರ - 18
2. ಮನುಜಮತ ವಿಶ್ವಪಥ  
- ಡಾ. ಮಹೇಂದ್ರ ಕುಡಿ - 34

# ಮೊಲಡಣಿನ ತಮ್ಮ

(ಅಯ್ದಿ ಭಾಗ)

- ಕುವೆಂಪು



ಕುವೆಂಪು ಅವರ  
ಮೊಲಡಣಿನ ತಮ್ಮ  
ಮತ್ತು ನಾಟಕದ  
ಅಯ್ದಿ ಭಾಗವನ್ನು ಸಂಗ್ರಹಿಸಿ  
ಇಲ್ಲ ಕೊಡಲಾಗಿದೆ.

[ವನದೆಡೆ ಮುಡುಗನೊಬ್ಬನು ಸುತ್ತಲೂ ನೋಡುತ್ತ  
ಬಂದು, ನೀಲ ಗಗನದ ಕಡೆ ನೋಡಿ ಮಂದಸ್ಯಿತನಾಗಿ  
ಸಂತೋಷವನ್ನು ತೋರ್ವೆಡಿಸಿ, ಅಲ್ಲಿ ಒಂಟಿಯಾಗಿ  
ತೇಲುತ್ತಿದ್ದ ಮೋಡವನ್ನು ಸಂಭೋಧಿಸುತ್ತಾನೆ.]

## ಹುಡುಗ

ಓ ಮೋಡಣ್ಣಾ, ಓ ಮೋಡಣ್ಣಾ,  
ನಾನೂ ಬರುವೆನೂ ಕ್ಕೆ ನೀಡಣ್ಣಾ !

## ಮೋಡ

[ಮೇಲಿಂದ ಉತ್ತರ ಕೊಡುತ್ತದೆ.]

ಬರಬೇಡಣ್ಣ ! ಬರಬೇಡಣ್ಣ !  
ಅವ್ವನು ಬೈವೆಟು ನೀ ಮೋಡಣ್ಣ !

## ಹಡುಗ

ನಿನ್ನನು ಮೋಡಲು ನಾ, ಮೋಡಣ್ಣ,  
ನನ್ನೀ ಜನ್ಮವ ನಿಂದಿಪೆನಣ್ಣ.  
ಬಲು ಸಂತೋಷದಿ ತೇಲುವೆಯಣ್ಣ ;  
ಬಳಲದೆ ಆಟವನಾಡುವೆಯಣ್ಣ.  
ಮಿಂಚಿನ ಬಳಿಯೇ ನೀನಿರುವೆ ;  
ಮಿಂಚಿನ ಬಳಿಯನೆ ಧರಿಸಿರುವೆ.  
ಗುಡುಗಿನ ಸಂಗಡ ಆಡುವೆ ನೀನು  
ಗುಡುಗಾಟವ ಆಡುವವೋಲು ನಾನು.  
ದೂರದ ಗಿರಿಗಳ ಏರುವೆ ನೀನು ;  
ದೂರದ ಪುರಗಳ ನೋಡುವೆ ನೀನು;  
ಎಲೆ ಮೋಡಣ್ಣ, ಎಲೆ ಮೋಡಣ್ಣ,  
ನಾನೂ ಬರುವೆನೂ ಕೈ ನೀಡಣ್ಣ !

## ಮೋಡ

ಬರಬೇಡಣ್ಣಾ! ಬರಬೇಡಣ್ಣಾ !  
 ಅವ್ವನು ಬೈವಳು ನೀ ನೋಡಣ್ಣಾ !

[ಹುಡುಗನು ನಿರಾಶನಾಗಿ ಸುತ್ತಲೂ ನೋಡಿ  
 ಗಿರಿಯನ್ನು ಕಂಡು ಅದರ ಸಹಾಯವನ್ನು  
 ಬೇಡುತ್ತಾನೆ.]

## ಹುಡುಗ

ಏ ಗಿರಿಯಣ್ಣಾ, ನೀ ಹೇಳಣ್ಣಾ :  
 ನೀನಾಡುವುದನು ಮನ್ನಿಪನಣ್ಣಾ!  
 ಗೆಳೆಯನು ನಾ ನಿನಗಲ್ಲವೆ, ಅಣ್ಣಾ?  
 ಅಲೆಯೆನೆ ನಿನ್ನೊಡನನುದಿನವಣ್ಣಾ?  
 ಉದಯವ ನಿನ್ನೊಡನನುದಿನ ಕಳೆದೆ ;  
 ಹೃದಯಾನಂದವ ನಿನ್ನಿಂ ತಳೆದೆ.  
 ಉದಿದೆ ಕೊಳಲನು ನಿನಗಾಗಿ !  
 ಕೂಗಿದೆ ಎನ್ನನು ‘ತಮ್ಮಾ’ ಎಂದು,  
 ಕೂಗಿದೆ ನಿನ್ನನು ‘ಅಣ್ಣಾ’ ಎಂದು.  
 ನನ್ನನು ಅಣಕಿಸಿ ಕೂಗಲು ನೀನು  
 ನಿನ್ನಿಂ ಕ್ಷಮಿಸಿದೆ ಬೈಯದೆ ನಾನು.

ಅಂದಿನ ಗೆಳೆತನವಿನ್ನೂ ಉಂಟು,  
ಎಂದಿಗು ಹೋಗದು ಹಿಂದಿನ ನಂಟು.  
ಏ ಗಿರಿಯಣಾ, ಏ ಗಿರಿಯಣಾ,  
ನೀ ಹೇಳಣ್ಣಾ ; ಮನ್ನಿಪನಣ್ಣಾ !

[ಎಂದು ಗಿರಿಗೆ ಹೇಳಿ ಮೆಲ್ಲನೆ ತೇಲುವ  
ಮೋಡವನ್ನು ನೋಡಿ ಕಾತರನಾಗಿ ನುಡಿಯುತ್ತಾನೆ.]

ಓ ಮೋಡಣ್ಣಾ, ಓ ಮೋಡಣ್ಣಾ,  
ನಾನೂ ಬರುವೆನೂ ಕೈ ನೀಡಣ್ಣಾ !

[ಹುಡುಗನು ಅಳುಮೋಗನಾಗಿ ನಿಲ್ಲುತ್ತಾನೆ. ಗಿರಿ  
ಹುಡುಗನ ಪರವಾಗಿ ಮೋಡಣಾನಿಗೆ ನುಡಿಯುತ್ತದೆ.]

## ಗಿರಿ

ಎಲೆ ಮೋಡಣ್ಣಾ, ಬಾಲಕ ಸಣ್ಣಾ :  
ಪಾಪಾ, ಹೋಗಲಿ ; ಕರೆದೊಯ್ಯಣ್ಣಾ !  
ಶರಧಿಯ ನೀರನೆ ಹೊರುವಾ ನಿನಗೆ  
ಕಿರಿಯವನಿವನತಿ ಭಾರವೆ, ಅಣ್ಣಾ ?

ಸಿಡಿಲನು ಮಿಂಚನು ಆಳುವೆ ನೀನು  
 ಹಾಡುಗನ ಆಳುವುದಸದಳವೇನು?  
 ರ್ಯಾತರ ನಿಂದೆಯ ಸೈರಿಪ ನೀನು  
 ತಾಯಿಯ ದೂರನು  
 ಹೊಂದಿದರೇನು?  
 ಎಲೆ ಮೋಡಣ್ಣಾ ; ಬಾಲಕ ಸಣ್ಣಾ :  
 ಪಾಪಾ, ಹೋಗಲಿ ; ಕರೆದೂಯ್ಯಣ್ಣಾ !

[ಗಿರಿಯ ನುಡಿಯನ್ನು ಆಲಿಸಿ ಮೋಡ ಸ್ವಲ್ಪ  
 ಕೋಪದಿಂದ ಗರ್ಜಿಸಿ ಈ ರೀತಿ ಗಿರಿಯನ್ನು  
 ಸಂಭೋಧಿಸುತ್ತದೆ.]

### ಮೋಡ

ಎಲೆ ಗಿರಿಯಣ್ಣಾ, ನಿನಗೇನಣ್ಣಾ ?  
 ಕುಳಿತುಪದೇಶವ ಮಾಡುವೆಯಣ್ಣಾ !  
 ಅಳುಗನ ನುಡಿಗಳ ಆಲಿಸಿ ನೀನೂ  
 ಅಳುಗುವಚನಗಳ ಹೇಳುವಿಯೇನು ?  
 ಹತ್ತು ಕಡಲುಗಳ ಹೊತ್ತರು ನಾನು  
 ಎತ್ತೆನು ಬಾಲಕನೋವರ್ನ, ಕೇಳು.

ಸಿಡಿಲು ಮಿಂಚುಗಳನಾಳಲು ಬಲ್ಲೆ ;  
 ಹುಡುಗರನಾಳುಪುದಾದರೆ ಒಲ್ಲೆ !  
 ರೈತರ ಗುಂಪೇ ಬೈದರು ಸೈರಿಪೇ ;  
 ತಾಯಿಯ ಶಾಪವ ಸೈರಿಸೆ ನಾನು!  
 ಎಲೆ ಗಿರಿಯಣ್ಣಾ, ಎಲೆ ಗಿರಿಯಣ್ಣಾ,  
 ನಿನಗೇಕಣ್ಣಾ? ಸುಮೃನಿರಣ್ಣಾ !

[ಗಿರಿ ಖಿನ್ನವದನದಿಂದ ಹುಡುಗನನ್ನು ನೋಡಿ  
 ಸುಮೃನಾಗುತ್ತದೆ. ಹುಡುಗ ಇನ್ನೊಮ್ಮೆ ಮೋಡವನ್ನು  
 ಬೇಡುತ್ತಾನೆ.]

### ಹುಡುಗ

ಓ ಮೋಡಣ್ಣಾ, ಓ ಮೋಡಣ್ಣಾ,  
 ನಾನೂ ಬರುವೆನೂ, ದಮ್ಮಯ್ಯಣ್ಣಾ !  
 ಬಾ, ಬಾ ಕೊಡುವೆನು ಬಾಳೆಯಹಣ್ಣಾ.  
 ಏನನು ಮಾಡಿದೆ ನಾ ನಿನಗಣ್ಣಾ ?  
 ಒಂದೇ ದಿನವೇ ನಿನ್ನಲ್ಲಿರುವೆ ;  
 ತೊಂದರೆ ಕೊಡೆನೆಂದಾಣೆಯನಿಡುವೆ.  
 ದೂರದ ಹುಡುಗರನಡಗಿಸಿಕೊಂಡಿಹೆ ;  
 ಉಂಟಾನ ನನ್ನನೆ ‘ಬೇಡಾ’ ಎನ್ನುವೆ !

ಕೊಡೆಯನು ತರುವೆನು, ಕಂಬಳಿ ತರುವೆನು,  
ಹಾಸಿಗೆ ಹೊದಿಕೆಯನೆಲ್ಲಾ ತರುವೆನು!  
ಒಂದೇ ದಿನವೇ ನಿನ್ನಲ್ಲಿರುವೆನು ;  
ಮುಂದಿನ ದಿನವೇ ಇಲ್ಲಿಗೆ ಬರುವೆನು!

ಹೊತ್ತುದ ಹುಲಿಗಳ ಕಂಡಿಹೆನು;  
ಹೆತ್ತುದ ಭೀಕರ ರಕ್ಷಸರ !  
ಪುರಗಳ ನಿನ್ನೊಳು ಕಂಡಿಹೆನು;  
ಕುರಿಗಳ ಹಿಂಡನು ಕಂಡಿಹೆನು ;  
ಹೊಳೆಗಳ ತೋರೆಗಳ ಕಡಲುಗಳ ;  
ನಲಿದಾಡುವ ದಟ್ಟಡವಿಗಳ !  
ಇಂತಿರೆ ನಿನ್ನೇ ಮಹಿಮೆಯು, ಅಣ್ಣಾ,  
ಚಿಂತೆಯದೇತಕೆ ಕರೆದೊಯ್ಯೆನ್ನ !  
ಓ ಮೋಡಣ್ಣಾ, ಓ ಮೋಡಣ್ಣಾ,  
ನಾನೂ ಬರುವೆನೂ, ಕೈ ನೀಡಣ್ಣಾ !

### ಮೋಡ

ಬರಬೇಡಣ್ಣಾ ! ಬರಬೇಡಣ್ಣಾ !  
ಅವ್ವನು ಬೃವಶು ; ನೀ ನೋಡಣ್ಣಾ !

ಇಲ್ಲಿಗೆ ಬಂದರೆ ಹಾಲನು ಕೊಡುವರು,  
 ಮೈಯನು ತೋಳೆವರು ನಿನಗಾರಣ್ಣಾ ?  
 ಅತ್ತರೆ ನಿನ್ನನು ಸಂತಸ ಪಡಿಸಲು  
 ಹೆತ್ತೆವರಿಲ್ಲದೆ ಆಗದು, ಅಣ್ಣಾ !  
 ನೀ ಬೇಕಾದುದ ಹೇಳುವೆಯಣ್ಣಾ ;  
 ನಾ ಬಲ್ಲೆನು ಎಲ್ಲವ ಕಾಣಣ್ಣಾ !  
 ಗುದ್ದುವೆ ಅವ್ವನ ದಿನವೆಲ್ಲ !  
 ಗದ್ದಲ ಮಾಡುವೆ ಹಗಲೆಲ್ಲ !  
 ಎಷ್ಟೋ ಸಾರಿ ನನ್ನನು ತೋರಿ  
 ನಿನ್ನನು ಸಂತೃಸಿರುವಳು ತಾಯಿ !  
 ಸಜ್ಜನ ನೀನೆಂಬುದ ನಾ ಬಲ್ಲೆ :  
 ಅಜ್ಜನ ಬಳಿ ಹೋಗ್ಗೆ, ನಾ ನಿಲ್ಲೆ !  
 ಬರಬೇಡಣ್ಣಾ ! ಬರಬೇಡಣ್ಣಾ !  
 ಅವ್ವನು ಬೃವಳು, ಬೇಗೋಡಣ್ಣಾ !

[ಹುಡುಗನು ಏನೂ ತೋರದೆ ಸಮೀಪದಲ್ಲಿದ್ದ ಕಾಡನ್ನು  
ಸಹಾಯಕ್ಕೆ ಕರೆಯುತ್ತಾನೆ.]

## ಹುಡುಗ

ಎಲೆ ಕಾಡಣ್ಣ, ಎಲೆ ಕಾಡಣ್ಣ,  
ನೀನಾದರೂ ತುಸು ಮಾತಾಡಣ್ಣ !  
ಗಿರಿಯಣ್ಣನ ನುಡಿಯನು ಮೋಡಣ್ಣ  
ಜರೆದೆಸೆದನು ; ನೀನೇ ನೋಡಣ್ಣ !  
ಖಣ್ಣಿಯಾಗಿರುವೆನು ನಾ ನಿನಗೆಂದೂ :  
ಮಾತಾಡಯ್ಯಾ, ಖಣ್ಣಿಗಳ ಬಂಧು !

[ಕಾಡು ಅಸಮಾಧಾನದಿಂದ ಹುಡುಗನನ್ನು ಅಲ್ಲಾಗಳೆಡು  
ಮೋಡಕ್ಕೆ ಕರೆದುಕೊಂಡು ಹೋಗುವುದು ಖಂಡಿತ  
ಬೇಡಪೆಂಡು ಹೇಳುತ್ತದೆ.]

## ಕಾಡು

ಬಿಡೊ ಬಿಡೊ ನಿನ್ನೇ ನುಣ್ಣನೆ ನುಡಿಗಳ :  
ಕಡಿ ಕಡಿ ಎನ್ನುವೆ ತಂದೆಗೆ ಬುಡಗಳ !  
ಬೆಂಕಿಯ ಬುಡಗಳಿಗಿಡಿಸುವನು,  
ಧಗ ಧಗ ಉರಿಸುವನು !  
ಅಂಕಿಯೆ ಇಲ್ಲದ ಕಡಿಸುವನು,

ಸೊಬಗನೆ ಕೆಡಿಸುವನು !  
 ಸೊಟ್ಟನೆ ಮರಗಳನೊಡಿಸುವನು ;  
 ಕಟ್ಟಿಗೆಯಂದದಿ ಸುಡಿಸುವನು !  
 ದಟ್ಟನೆ ಎನ್ನನು ಕಡಿ ಕಡಿದು  
 ಮಟ್ಟವ ಮಾಡುವರಡಿಗಡಿಗೆ.  
 ಕಡಿವರೆ ಹೊರತೂ ಬಂದವರೆಲ್ಲಾ  
 ನೆಡುವರನೊಬ್ಬರ ಕಾಣಲೆ ಇಲ್ಲಾ.  
 ಇದ್ದಿಲ ನೆವದಿಂ ಕಡಿವರು ಕೆಲರು.  
 ಗೆದ್ದಲಿಗನ್ನನು ಕೊಡುವರು ಕೆಲರು !  
 ಕದ್ದೇ ಸಾಗಿದರನ್ನನು ಕೆಲರು.  
 ಸುದ್ದಿಯೇ ಇಲ್ಲದೆ ಹೊಲ್ಲುತಲಿಹರು !

[ಮನಃ ಮೋಡದ ಕಡೆಗೆ ತಿರುಗಿ ಅದನ್ನು ಸಂಚೋಧಿಸಿ]

ಎಲೆ ಮೋಡಣ್ಣಾ, ಎಲೆ ಮೋಡಣ್ಣಾ ;  
 ಸಾಯುತಲಿರುವೆನು ನೀ ನೋಡಣ್ಣಾ !  
 ನಾನಿರಲಿಲ್ಲಿಗೆ ಬಹೆ, ಮೋಡಣ್ಣಾ ;  
 ನಾನಳಿಯಲು ನೀ ಓಡುವಿಯಣ್ಣಾ !

ಗೆಳೆತನವೆಮ್ಮುದ ಬಿಡಿಸುವರಣ್ಣ ;  
 ತಲೆಯೊಳು ಕೆಂಡವನಿಡಿಸುವರಣ್ಣ !  
 ಮನುಜರು ಹೋದೆಡೆಯೆಲ್ಲಾ ಹಾಳು !  
 ನೀನಿವನೊಯ್ದರೆ ತಪ್ಪದೆ ಗೋಳು!  
 ಎಲೆ ಮೇಘಣ್ಣ, ನಡೆ ಬೇಗಣ್ಣ !  
 ಮಾತೇನಿವನೊಡನಿನ ಹುಡುಗಣ್ಣ !

[ಹುಡುಗನು ದಿಕ್ಕು ಹೋರಿದವನಾಗಿ, ಕಣ್ಣೇರು  
 ಒರಸಿಕೊಳ್ಳುತ್ತಾ, ಸುತ್ತಲೂ ನೋಡಿ, ಕಡೆಗೆ ಮೇಲೆ  
 ತೇಲುವ ಮೋಡವನ್ನು ನೋಡಿ ಮನಃ ಅಂಗಲಾಚಿ  
 ಬೇಡಿಕೊಳ್ಳುತ್ತಾನೆ.]

## ಹುಡುಗ

ದಮ್ಮಯ್ಯಣ್ಣ ! ದಮ್ಮಯ್ಯಣ್ಣ !  
 ದಮ್ಮಯ್ಯಯೋ, ಓ ಮೋಡಣ್ಣ !  
 ತಮ್ಮನು ನಾ ನಿನಗಲ್ಲವೆ, ಅಣ್ಣ?  
 ಅಮ್ಮನ ಮಗ ನೀನಲ್ಲವೆ, ಅಣ್ಣ?  
 ಹೋಗುವ ಎಲ್ಲಿಗೆ ? ಬಾ ಬಾರಣ್ಣ;  
 ಕೈ ಕೈ ಮುಗಿಯುತೆ ಬೇಡುವೆನಣ್ಣ !

ಅಮೃತ ಗುದ್ದವುದಿಲ್ಲವೋ ಬಾರೋ ;  
 ಗದ್ದಲ ಮಾಡುವುದಿಲ್ಲೋ ಬಾರೋ !  
 ಹರಿಯುವ ಹೊಳೆಗಳ ನೋಡಲು ಬೇಕೋ;  
 ಮರೆಯುವ ಪುರಗಳ ನೋಡಲು ಬೇಕೋ ;  
 ಗಿರಿಯಾಚೆಯ ನಾ ನೋಡಲು ಬೇಕೋ ;  
 ಹರಿಣಾಂಕನ ನಾ ಕೊಯ್ಯಲು ಬೇಕೋ ;  
 ಇಷ್ಟೇ ಕೆಲಸವೋ, ಮೋಡಣ್ಣಾ ;  
 ಇಷ್ಟೇ; ಇನ್ನೇನಿಲ್ಲಣ್ಣಾ !  
 ಓ ಮೋಡಣ್ಣಾ, ಓ ಮೋಡಣ್ಣಾ  
 ನಾನೂ ಬರುವೆನೂ, ಕೈ ನೀಡಣ್ಣಾ !

[ಮೋಡ ಬಾಲಕನ ಗೋಳಿನ್ನು ನೋಡಿ ಸಹಿಸಲಾರದೆ,  
 ಬುದ್ಧಿವಾದ ಹೇಳಿ, ಬರುತ್ತೇನೆಂದು ಹೇಳಿ ಹೋಗುತ್ತವೆ.]

### ಮೋಡ

ಅಳಬೇಡಣ್ಣಾ, ಎಲೆ ಕಿಟ್ಟಣ್ಣಾ :  
 ಕೆಲಸದ ಕಾಲವೋ ನನಗಿದು ಅಣ್ಣಾ.  
 ಸಾಗರ ರಾಜನು ಕುಳುಹಿದನೆನ್ನ  
 ಗಿರಿ ಚಕ್ರೇಶ್ವರಗೀಯಲು ತನ್ನ

ವಷ್ಟದ ಕಪ್ಪವ, ಕಾಲಕೆ ಮುನ್ನ !  
 ಅದರೆ ಮಾರ್ಗದ ಗೆಳೆಯರು ನನ್ನ  
 ಹೋಗಲು ಬಿಡುವರೆ, ನೀ ಹೇಳಣ್ಣಿ ?  
 ಪಶ್ಚಿಮಘಟ್ಟದ ಗೆಳೆಯನ ಕೂಡೆ  
 ಕೆಲದಿನವಿದ್ದೆನು ಸೊಬಗನು ನೋಡೆ !  
 ಆ ಮೇಲ್ಮೈತರಲಲ್ಲಿಂದಿಲ್ಲ  
 ಎಲ್ಲರ ಬಾಯೋಳು ! ‘ನಿಲ್ಲಿ’ ‘ನಿಲ್ಲಿ’ !  
 ಎಲೆ ಶಿಟ್ಟಣ್ಣಾ, ಮಾಡುವುದೇನು ?  
 ನೀನೇ ನೋಡೋ ದಣಿದಿಹೆ ನಾನು.  
 ಹೋದರೆ ಚೋರೇಗೌಡನ ಬಳಿಗೆ  
 ಮಾದೇಗೌಡನು ಬೈಯವನೆನಗೆ !

ಸುಖಿವೂ ಸಾಕು, ಗೋಳೂ ಸಾಕು,  
 ನನ್ನೇ ಭಾಳಿಗೆ ಬೆಂಕಿಯ ಹಾಕು !  
 ಅಂತೂ ಮರೆಯನೊ ನಿನ್ನನು, ಅಣ್ಣಾ ;  
 ಹಿಂತಿರುಗೈತರೆ ಕಾಣುವೆನಣ್ಣಾ!

[ಹೀಗೆಂದು ನುಡಿದ ಮೋಡದೊಡನೆ ಬಾಲಕನು ಸಹಾನುಭೂತಿ  
 ತೋರಿಸಿ, ಕ್ಷಮಾಪಣ ಬೇಡಿ, ಬುದ್ಧಿವಾದವನ್ನು ಅಲಿಸುತ್ತಾನೆ.]

## ಹುಡುಗ

ಎಲೆ ಮೋಡಣ್ಣಾ, ಎಲೆ ಮೋಡಣ್ಣಾ,  
ಹಟ ಮಾಡಿದುದನು ಮನ್ನಿಸು, ಅಣ್ಣಾ.  
ನಿನ್ನನ್ನರಿಯದೆ ನುಡಿದೆನೊ, ಅಣ್ಣಾ ;  
ನನ್ನಿಯನರಿತೆನು; ನೀನೆನಗಣ್ಣಾ !

ಹಿರಿಯವ ನೀನೆಲೆ ಮೋಡಣ್ಣಾ,  
ಅರಿಯದವನು ನಾ ಕಿಟ್ಟಣ್ಣಾ !  
ಅನುಭವಶಾಲಿಯು ನೀ ಮೋಡಣ್ಣಾ,  
ಅನುಭವವಿಲ್ಲದವನು ನಾನಣ್ಣಾ !

ಹೇಳ್ಣಿ ಬುದ್ಧಿಯ ಮಾತುಗಳ  
ಕೇಳುವೆ ನಾನಾ ನೀತಿಗಳ !

ಪಂಡಿತ ನೀನ್ನೇ, ಎಲೆ ಮೋಡಣ್ಣಾ :  
ಪಾಮರ ನಾನ್ನೇ ; ದಯೆ ತೋರಣ್ಣಾ !


\*

ಆಕರ್ಷ: ಮೋಡಣ್ಣನ ತಮ್ಮ  
ಪ್ರಕಾಶನ: ಉದಯರಬಿ ಪ್ರಕಾಶನ, ಮೈಸೂರು

### ಮನ ಮಂಧನ

‘ಕಢೆಯಲ್ಲಿನ ಹುಡುಗ ನೀನೇ ಆಗಿದ್ದಿದ್ದರೆ  
ಮೋಡಣ್ಣನ ಬಳಿ ಹೋಗಲು ಯಾವ ಉಪಾಯ  
ಮಾಡುತ್ತಿದ್ದೆ. ಯಾರಿಗೆ ಸಹಾಯ ಕೇಳುತ್ತಿದ್ದೆ?’

ಕವನ



ಬೆಳಗು ಬಾ ಪ್ರಣತಿಯ  
ಭಾವ ದಿವ್ಯದೊಡಲಲ್ಲಿ  
ಹೃದಯ ಕಸವ ಗುಡಿಸಿ  
ಮುಸುಕಿದ ಕತ್ತಲ ಸರಿಸಿ  
ಚೇತನದ ಈ ಬಾಳಿಗೆ.

ಜಡದ ಜಂಜಡಕೆ  
ಮುಕ್ತಿಯ ತೋರುವಲಿ  
ಪ್ರೇಮದಿ ಸಿಂಗರಿಸಲು  
ಶಕುನ ಹಕ್ಕಿಯಂತೆ  
ಶುಭ ಸೂಚನೆಯ ನೀಡುತ್ತ.

ನಿಸ್ಮಾರ್ಥದ ಬತ್ತಿಯಲ್ಲಿ  
ಜ್ಞಾನದ ಬೆಳಕಿನಲ್ಲಿ  
ತಿಮಿರ ಮರೆಸಿ  
ಸೌಹಾದರೆಯ ಸಾಕಾರಕೆ  
ಎದೆಯಾಳದ ಮಂದಿರವ ಬೆಳಗು ಬಾ.

ಹೊಸ ಭರವಸೆಯ ತೈಲದಿ  
ನಂಬಿಕೆಯು ಮಟ್ಟಿಯುವುದಕೆ  
ದಿನಕರನ ಕಿರಣಕೆ ಅರಳಿ ನಿಂತ ಚೆಲುವಿಕೆಗೆ  
ದಿವ್ಯ ಪ್ರಭಾವಳಿಯ ಸೂಸುತ.

ಕರ्धे

# ಪ್ರಿಯದರ್ಶಿ ಅಶೋಕ

(ಆಯ್ದು ಭಾಗ)

- ಮಾಸ್ತಿ ವೆಂಕಟೇಶ ಅಯ್ಯಂಗಾರ್



ಮಾಸ್ತಿ ವೆಂಕಟೇಶ  
ಅಯ್ಯಂಗಾರ್ ಅವರ  
'ನಷ್ಟ ಕತೆಗಳು'(ಭಾಗ-3)  
ರ್ಣಂಥಬಂದ 'ಪ್ರಿಯದರ್ಶಿ ಅಶೋಕ'  
ಎಂಬ ಕಥೆಯ ಆಯ್ದು ಭಾಗವನ್ನು  
ನಂಗ್ರಹಿಸಿ, ನಂಕ್ಷೇಪಿಸಿ ಇಲ್ಲ ಕೊಡಲಾಗಿದೆ.

ಮಗದ ಭೂಪಾಲ, ಬಿಂದುಸಾರ ಮತ್ತು, ಅಶೋಕವರ್ಧನ ಮಹಾರಾಜನು ಎರಡು ತಿಂಗಳ ಕಾಲ ಭಲದಿಂದ ಯುದ್ಧವನ್ನು ನಡೆಸಿ ಕಳಿಂಗದ ರಾಜಧಾನಿಯನ್ನು ಕೈವಶ ಮಾಡಿಕೊಂಡನು.

ಕಳಿಂಗದ ರಾಜ ಸೇರೆಯಾದನು;  
ಅವನ ಇಬ್ಬರು ಹಿರಿಯ ಮಕ್ಕಳು ಯುದ್ಧದಲ್ಲಿ ಮಡಿದರು.

ಕ್ಷಣಿಗದ ಸೇನೆಂಪುನ್ನು  
 ನಿರಾಯುಧವನ್ನಾಗಿ ವಾಡಿ ನಗರದ  
 ಜೀವಸ್ಥಾನಗಳನ್ನು ಕೈಯಲ್ಲಿರಿಸಿಕೊಳ್ಳಲು  
 ಅಜ್ಞೆಪಡೆದ ದಕ್ಷರಾದ ನಾಯಕರು ತಕ್ಕ  
 ದಳಗಳೊಡನೆ ನಗರವನ್ನು ಹೊಕ್ಕರು.

ಎರಡು ತಿಂಗಳ ದಿವಸ ಅವಿರತವಾಗಿ  
 ಕಾದಿ ಶಿಬಿರದ ನೀರಸ ಜೀವನದಿಂದ ಬೇಸತ್ತಿದ್ದ  
 ಸೈನಿಕರು ಉರೋಳಕ್ಕೆ ಹೋಗಿ ತಮಗೆ ಬೇಕಾದ  
 ಆಹಾರ ಉಪಚಾರವನ್ನು  
 ಪಡೆದುಕೊಳ್ಳಬಹುದೆಂದು ಅಪ್ಪಣೆ  
 ಹೊಂದಿದರು. ಅವರು ನಗರವಾಸಿಗಳಿಗೆ ಹಿಂಸೆ  
 ಕೊಡದಂತೆ ನೋಡಿಕೊಳ್ಳಬೇಕೆಂದು  
 ಮಹಾರಾಜನು ದಳವ ಯೂಧಪರಿಗೆ  
 ಅಜ್ಞೆಮಾಡಿದನು. ಅಂದಿನ ರಾತ್ರಿ ಪ್ರಮುಖ  
 ಸೇನಾನಿಗಳು ರಾಜನೊಡನೆ ಭೋಜನಕ್ಕೆ  
 ಕುಳಿತರು.

ವಿಜಯವಾಯಿತೆಂದು ರಾಜನಿಗೆ

ಸಂತೋಷ ಸೇನಾನಿಗಳು ಅವನ  
 ಶೌಯ್ಯವನ್ನೂ, ತಮ್ಮಲ್ಲಿ ಒಬ್ಬರು ಇನ್ನೊಬ್ಬರ  
 ಸಾಹಸವನ್ನು ಪ್ರಕಟಿಸುವಂಥ ಯುದ್ಧ  
 ಸಂಗತಿಗಳನ್ನೂ, ವರ್ಣಿಸಿ  
 ಉತ್ಸಾಹಗೊಳ್ಳುತ್ತಿದ್ದರು. ಮಹಾರಾಜನು ಮಧ್ಯ  
 ಒಂದೊಂದು ಮಾತು ಆಡುತ್ತ, ಅವರ  
 ಆತ್ಮತ್ಪ್ರಯಿಯನ್ನು ಒಮ್ಮೆತ್ತ, ಅವರ ಸೋತ್ರದ  
 ಕಪ್ಪವನ್ನು ಒಪ್ಪಿಸಿಕೊಳ್ಳುತ್ತ, ಹಸನ್ನುಖಿಡಿಂದ  
 ಭೋಜನೋತ್ಸವವನ್ನು ನಡೆಸಿದನು. ಭೋಜನ  
 ಮುಗಿದು ಸೇನಾನಿಗಳು ತಮ್ಮ ತಮ್ಮ  
 ಶಿಬಿರಗಳನ್ನು ಕುರಿತು ಸರಿದರು; ಮಹಾರಾಜನು  
 ವಿಶ್ವಾಂತಿಗಂದು ತನ್ನ ಶಿಬಿರಕ್ಕೆ ಬಂದನು. ಅಲ್ಲಿ  
 ಆಗ ಅವನಿಗಾಗಿ ಉಪಗುಪ್ತನು ಕಾದಿದ್ದನು.

ಉಪಗುಪ್ತನು ಬೋಧ್ಯ ಶ್ರಮಣ. ಅವನು  
 ಅಶೋಕನ ರಾಜ್ಯದಲ್ಲಿ ಬುದ್ಧ ಗುರುವಿನ  
 ಧರ್ಮವನ್ನು ಹರಿಡುವುದರಲ್ಲಿ  
 ಉದ್ಯೋಗನಾಗಿದ್ದನು. ಬುದ್ಧನ ಹೆಸರನ್ನು ಹೇಳಿ  
 ಹೇಳಿ ತಾನು ಬುದ್ಧನೇ ಆದನೋ ಎಂಬಂತೆ

ಅವನು ಉಹೆಗೆ ನಿಲುಕದ ಒಂದು ಸಾತ್ತಿಕತೆಯನ್ನು ಸಾಧಿಸಿದ್ದನು. ಅಶೋಕನಿಗೆ ಅವನಲ್ಲಿ ಅತ್ಯಂತ ಭಕ್ತಿ, ಪ್ರೀತಿ.

ಮಹಾರಾಜನು ಶಿಬಿರದೊಳಗೆ ಒಂದಾಗ ಎದುರಿಗೆ ಉಪಗುಪ್ತನು ಎದ್ದು ನಿಂತನು. ರಾಜನ ಮುಂದೆ ಸೇವಕನು ಹಿಡಿದಿದ್ದ ಪಂಜಿನ ಬೆಳಕು ಶ್ರಮಣನ ಮುಖದ ಮೇಲೆ ತುಂಬ ಬಿದ್ದಿತು. ಅದರಿಂದ ರಾಜನಿಗೆ ಶ್ರಮಣ ಉಪಗುಪ್ತನು ತುಂಬ ದುಃಖಿತನಾಗಿದ್ದಾನೆಂದು ಕಂಡಿತು. ವಿಜಯೋತ್ಸವದ ಉಟವನ್ನು ಮುಗಿಸಿ, ಉತ್ಸಾಹದ ಮಾತುಗಳನ್ನಾಡಿ, ಸುಖವನ್ನು ನೀಡಿ ಸುಖವನ್ನು ಕೊಂಡು, ಒಂದ ರಾಜನಿಗೆ ಇವನ ಮುಖವನ್ನು ನೋಡಿ ಹೇಗೋ ಆಯಿತು.

ಅವನು ತಾನು ಹೀರವನ್ನು ಸ್ವೀಕರಿಸಿ ಶ್ರಮಣನನ್ನು ಹತ್ತಿರದಲ್ಲಿ ಕುಳ್ಳಿರಿಸಿಕೊಂಡನು. “ಏಕೆ? ಏನೋ ಚಿಂತೆಯೆಂದು ಕಾಣುತ್ತದೆ?”

ಎಂದು ಅವನನ್ನು ಕೇಳಿದನು.

ಉಪಗುಪ್ತನು, “ಮಗಧ ಭೂಪಾಲನಿಗೆ ಜಯವಾಯಿತಲ್ಲಾ ಎಂದು ಚಿಂತೆ,” ಎಂದನು.

“ನಮ್ಮ ಮಿಶ್ರನಿಗೆ ಜಯವಾದರೆ ನಿಮಗೆ ಚಿಂತೆಯೇಕೆ?”

“ನನ್ನ ಚಿಂತೆ ನನ್ನ ಪರವಾಗಿ ಅಲ್ಲ, ಸೋತವರ ಪರವಾಗಿ, ಬುದ್ಧ ಗುರು ಗೆದ್ದವರ ಗುರು ಮಾತ್ರ ಅಲ್ಲ, ಸೋತವರ, ಸಾಯುವವರ ಗುರು ಕೂಡ. ಅವನ ಹೆಸರು ಹೇಳಿ ಶ್ರಮಣ ಉಪಗುಪ್ತನು ರಾಜನ ಮಿಶ್ರನಾದರೂ ರಾಜನಿಗೆ ಜಯವಾಯಿತೆಂದು ದುಃಖಿಸುತ್ತಿದ್ದಾನೆ.”

“ಸೋತ ಜನಕೆ ನಮ್ಮ ಸೈನ್ಯದ ಜನ ಯಾವ ತಾಂದರೆಯನ್ನೂ ಕೊಡಬಾರದೆಂದು ಕಟ್ಟಾಣತಿ ಮಾಡಿದ್ದಾಗಿದೆ. ಸೇನಾಪ್ರಮುಖರು ಇದನ್ನು ನೋಡಿಕೊಳ್ಳುತ್ತಾರೆ.”

“ಮಹಾರಾಜನ ಮನಸ್ಸು ದೊಡ್ಡದು; ಅವನ ಉದ್ದೇಶ ದೊಡ್ಡದು. ಆದರೆ ಅವನ ಆಜ್ಞೆಯನ್ನು ನಡೆಸಬೇಕಾದ ಎಲ್ಲರೂ ದೊಡ್ಡವರಲ್ಲ, ಹಗೆಯ ರಾಜದಾನಿ ಇಂದು ರಾಜನ ಕೈಗೆ ಬರಬೇಕಾದರೆ ವ್ಯೇರಿ ಸೇನೆ ಸಾವಿರ ಸಾವಿರವಾಗಿ ಸತ್ತಿತು. ತಮ್ಮ ಸೇನೆಯ ಮಂದಿ ಉಂಟಿಗೆ ನುಗ್ಗಿದೆ. ಸಾವಿರಾರು ಜನರಿಗೆ ತೊಂದರೆ ಕೊಟ್ಟಿದೆ. ಜಯದ ಜ್ವರ ಇನ್ನೂ ಬಿಟ್ಟಿಲ್ಲ, ಕಾಯುತ್ತಿದೆ.”

“ಯುದ್ಧವೆಂದಮೇಲೆ ಇದೆಲ್ಲಾ ಸಹಜ. ಸಾಧ್ಯವಾದೆಷ್ಟು ಹಿಡಿತದಲ್ಲಿಡಬಹುದು. ಹೊರತಾಗಿ ಅದನ್ನು ನಿಲ್ಲಿಸುವುದು ಸಾಧ್ಯವಲ್ಲ.”

“ರಾಜರು ಯಾವುದನ್ನು ಸಾಧ್ಯ ಅಲ್ಲ ಎನ್ನುತ್ತೀರೋ ಅದು ಸಾಧ್ಯ ಆಗಬೇಕು ಎಂದು ನನಗೆ ಗುರುವಿನ ಪ್ರೇರಣೆ ಆಗುತ್ತಿದೆ. ನಾನು ರಾಜರಿಂದ ಬೇರೆಯ ರೀತಿಯ ಮನುಷ್ಯನೇನೂ ಅಲ್ಲ. ನನ್ನ ಹೃದಯದಲ್ಲಿ ಮೂಡಿರುವ ಪ್ರೇರಣೆ

ರಾಜರ ಹೃದಯದಲ್ಲಿ ಮೂಡಬಲ್ಲದು; ರಾಜರು  
ಅದನ್ನು ಒಲ್ಲಿನೆನ್ನಬಾರದು. ಇಷ್ಟೇ ನನ್ನ  
ಪ್ರಾರ್ಥನೆ.”

“ಅದು ಮೂಡುವುದಾದರೆ ನಾನೇನು  
ಬೇಡವೆನ್ನುವನಲ್ಲ.”

“ಬೇಡ ಎನ್ನಿದ್ದರೆ ಸಾಲದು.  
ಮೂಡಲಿ ಎನ್ನಬೇಕು.”

“ಮೂಡಲಿ; ನನಗೆ ಒಪ್ಪಿಗೆಯೇ.”

“ಹಾಗಾದರೆ ನನ್ನ ಕೆಣ್ಣ  
ನೋಡಿದ್ದನ್ನು, ನನ್ನ ಕಿರಿ ಕೇಳಿದ್ದನ್ನು, ರಾಜರ  
ಕಣ್ಣ ನೋಡಬೇಕು, ರಾಜರ ಕಿರಿ ಕೇಳಬೇಕು.”

“ಪರು ಮಾಡೋಣವೆಂದು ನಿಮ್ಮ  
ಅಪ್ಪಣಿ?”

“ದಿನವೆಲ್ಲಾ ದುಡಿದು ತಾವು  
ಶ್ರಾಂತರಾಗಿದೀರಿ. ಆದರೂ ಮನಸ್ಸು ಮಾಡಿ  
ಎರಡು ಗಳಿಗೆ ಈ ಸೋತೆ ಉಂಟಿನ ಒಳಗೆ

ಸುತ್ತಿಕೊಂಡು ಬರುವುದಾದರೆ ನಾನು  
ಬಯಸುವ ಭಾವ ರಾಜರಲ್ಲಿ ಮೂಡುವಂತೆ  
ಗುರು ಅನುಗ್ರಹಿಸಬಹುದು.”

“ಆಗಲಿ; ಹೋಗೋಣ.”

ಹೀಗೆಂದು ಹೇಳಿ ಅಶೋಕನು  
“ಯಾರಲ್ಲಿ?” ಎಂದು ಸೇವಕನನ್ನು ಕರೆದನು.  
ಉಪಗುಪ್ತನು ದೊರೆಯನ್ನು ಕುರಿತು, “ರಾಜರು  
ನಗರದ ಒಳಕ್ಕೆ ಹೋಗುವ ಸಂಗತಿ  
ಯಾರೊಬ್ಬರಿಗೂ ತಿಳಿಯಬಾರದು ಎಂದು  
ನಾನು ವಿನಯದಿಂದ ಪ್ರಾರ್ಥಿಸುತ್ತೇನೆ.  
ವಿಶ್ವಾಸಿಗಾಗಿ ಶಯ್ಯೆಯನ್ನು ಸೇರಿ ಒಂದು  
ಗಳಿಗೆ ಹಾಗೆಯೇ ಇದ್ದು ಯಾರಿಗೂ  
ತಿಳಿಯದಂತೆ ಎದ್ದು ತಾವು ಶಿಬಿರದ ಹೊರಕ್ಕೆ  
ದಯೆಗೆಯ್ಯಬೇಕು. ವೇಷ ಸಾಮಾನ್ಯನಂತೆ  
ಇರಬೇಕು. ನಾನು ಜೊತೆಗೆ ಬರುತ್ತೇನೆ. ಆಗ  
ನಗರದ ಸ್ಥಿತಿ ಯಥಾವತ್ತಾಗಿ  
ಗೋಚರವಾಗುತ್ತದೆ.” ಎಂದನು.

ಅಶೋಕನಿಗೆ ಇದು ಸರಿಯೆಂದು ತೋರಿತು. ಅವನ ಸಲಹೆಗೆ ಒಪ್ಪಿಕೊಂಡನು. ಸೇವಕನು ಬರಲು ವಿಶ್ರಮಿಸಿಕೊಳ್ಳುವನಂತೆ ಅವನು ಶಯ್ಯೆಯನ್ನು ಸೇರಿದನು. ಗಳಿಗೆ ಬಿಟ್ಟು ಎದ್ದು ಬಂದು ಶ್ರಮಣ ಜೊತೆಗೆ ನಿಂತನು. ಇಬ್ಬರೂ ನಗರಾಭಿಮುಖವಾಗಿ ಪಾಳೆಯದಿಂದ ಹೊರಟರು.

ನಾಲ್ಕು ಹೆಚ್ಚೆ ನಡೆದು ಶ್ರಮಣನು ರಾಜನಿಗೆ, “ತಾವು ಈಗ ವೇಷದಲ್ಲಿ ರಾಜಪದವಿಯನ್ನು ಬಿಟ್ಟಿರುವಂತೆ ನಡೆ ನುಡಿಯಿಂದಲೂ ರಾಜವದವಿಯನ್ನು ಬಿಟ್ಟಿರಬೇಕು. ಏನನ್ನೇ ಕಂಡರೂ ಏನನ್ನೇ ಕೇಳಿದರೂ ಅಸಹಾಯ ಸಾಮಾನ್ಯನಂತೆ ಸುಮೃನೆ ಇರಬೇಕು,” ಎಂದನು.

“ಎದುರಿಗೆ ಜನರ ವೇಳೆ ಹಲ್ಲಿಯಾದರೆ?”

ಸುಮೃನೆ ಇರಬೇಕು,” ಎಂದನು.

“ಎದುರಿಗೆ ಒಬ್ಬ ಸ್ತುತಿಗೆ  
ಕೊಂಡರೆಯಾದರೆ?”

“ಹೌದು, ಸುಮೃನಿರಬೇಕು.”

“ನಿಮ್ಮ ಉಪದೇಶಕ್ಕೆ ಇದು ವಿಸಂಗತ  
ಆಗಿದೆಯಲ್ಲ?”

“ಇದು ಮೂರ್ವಪಕ್ಷ: ಗುರುವಿನ  
ಉಪದೇಶ ಸಿದ್ಧಾಂತ. ಸಿದ್ಧಾಂತ ಸಿದ್ಧಿಸುವ  
ಮುನ್ನ ಮೂರ್ವಪಕ್ಷ ಮನಮುಟ್ಟಬೇಕು.  
ಅದಕ್ಕಾಗಿ ಈ ಪ್ರಾರ್ಥನೆ.”

ಅಶೋಕನು ಸಮೃತಿ ಸೂಚಿಸಲಿಲ್ಲ.  
ಉಪಗುಪ್ತನು ನಿಂತನು “ರಾಜರು ಈ  
ವಿಷಯದಲ್ಲಿ ಮನಸ್ಸನ್ನು ನಿಶ್ಚಯಿಸಿಕೊಳ್ಳಿದ್ದರೆ  
ಅವರು ನಿಶಾವಿಹಾರವನ್ನು ಪೂರ್ತಿ  
ಮಾಡುವುದು ಸಾಧ್ಯವಾಗುವುದಿಲ್ಲ. ಇಷ್ಟೆಲ್ಲ  
ಶ್ರವು ತೆಗೆದುಕೊಂಡು ಫಲವಿಲ್ಲದ  
ಹೋಗುತ್ತದೆ,” ಎಂದನು.

ಅಶೋಕನು ಒಂದು ಕ್ಷಣಿಯೋಚನೆ ಮಾಡಿದನು. ಅವನಿಗೆ ಶ್ರಮಣವ ಮಾತು ನಿಜವೆಂದು ಕಂಡಿತು. ಅವನು “ಒಳಿತು, ಶಿಬಿರಕ್ಕೆ ಹಿಂತಿರುಗಿ ಬರುವವರೆಗೆ ನಾನು ಅಸಹಾಯ ಮನುಷ್ಯನಾಗಿರುತ್ತೇನೆ,” ಎಂದನು.

ಶ್ರಮಣ ರಾಜ ಇಬ್ಬರೂ ಮುಂದೆ ನಡೆದರು.

ಮಗಧ ಭೂಪಾಲನ ಸೈನ್ಯ ಒಂದು ಹರಿದಾರಿ ಉದ್ದೀ ಶಿಬಿರ ಮಾಡಿಕೊಂಡಿತ್ತು. ರಾಜಶಿಬಿರದ ಹತ್ತಿರದಲ್ಲಿ ಶಬ್ದ ಕೂಡದೆಂಬ ಕಾರಣದಿಂದ ಕುಟೀರಗಳು ಶಾಂತವಾಗಿದ್ದವು. ರಾಜನಿಗೆ ತೀರ ಹತ್ತಿರವಾಗಿಲ್ಲ ಎಂಬ ಕುಟೀರಗಳಲ್ಲಿ ಇನ್ನೂ ದೀಪಗಳಿದ್ದವು. ಜನ ಇಷ್ಟು ಹೊತ್ತಿನಲ್ಲಿ ಉಂಟದಲ್ಲಿ ಕೆಲವರು, ಮಾತಿನಲ್ಲಿ ಕೆಲವರು, ಆಟದಲ್ಲಿ ಕೆಲವರು, ನಿರತರಾಗಿದ್ದರು. ಅಟ್ಟಹಾಸದಿಂದ ನಗುವ, ಓ ಎಂದು ಕೂಗುವ, ಶಬ್ದ ಅಲ್ಲಲ್ಲಿ ಕೇಳುತ್ತಿದ್ದಿತು. ಸ್ವಲ್ಪ ದೂರದಲ್ಲಿ ತುಂಬ ಜನ ಸೇರಿ

ಯಾವುದೋ ವಿನೋದವನ್ನು  
 ನೋಡುತ್ತಿರುವಂತೆ ಕಂಡಿತು.  
 ಶ್ರಮಣನು, “ಜಯವಾಯಿತೆಂದು ಇಂದು ಇಲ್ಲಿ  
 ನೃತ್ಯ ನಡೆಯುತ್ತಿದೆ. ಯಾದ್ದು ನಡೆಯುತ್ತಿರುವ  
 ವೇಳೆ ಅದಕ್ಕೆ ಅವಕಾಶವಿರಲಿಲ್ಲ. ರಾತ್ರಿ ಹತ್ತು  
 ಗಳಿಗೆಯ ಮೇಲೆ ಯಾರೂ ವಿನೋದದಲ್ಲಿ  
 ಎಚ್ಚರದಿಂದ ಇರಕೂಡದು ಎಂದು  
 ಆಜ್ಞೆಯಿದ್ದಿತು,” ಎಂದನು.

ಮಹಾರಾಜನು, “ಹೌದು, ನಾನು  
 ಯಾವಾಗಲೂ ಈ ನಿಯಮವನ್ನು ಕರ್ತಿಂಬಾಗಿ  
 ನಡೆಸಿದೇನೆ,” ಎಂದನು.

ತಕ್ಕಷ್ಟು ದೂರ ನಡೆದು ಇವರು  
 ಕೋಟಿಯ ಬಾಗಿಲ ಬಳಿಗೆ ಬಂದರು. ಅದರ  
 ಹೊರಗಡೆ ಹೆಣಗಳ ರಾಶಿ ಒಟ್ಟು ಬಿದ್ದಿದ್ದಿತು.  
 ಗೆದ್ದ ಸೈನ್ಯ ನಗರಕ್ಕೆ ನುಗ್ಗಿದ ದಾರಿ ಇದು.  
 ಅದನ್ನು ಪಡೆಯಬೇಕೆಂದು ಕೊನೆಯ ಕ್ಷಣದಲ್ಲಿ  
 ನಿರಾಶೆಯ ಒಂದು ಆವೇಶದಿಂದ ಕಾದಿದ

ನಗರರಕ್ಷಕ ಮೂಲಬಲದ ಅವಶೇಷ ಇದು.

ಶ್ರಮಣನೂ ವಾಹಾರಾಜನೂ  
ಹೆಣಗಳ ಮಧ್ಯದ ದಾರಿಯಲ್ಲಿ ನಡೆದು  
ಬಾಗಿಲನ್ನು ಮುಟ್ಟಿದರು.

ಬಾಗಿಲಕಾವಲವನು, “ಯಾರಲ್ಲಿ?”  
ಎಂದನು.

ಶ್ರಮಣನು, “ಇದು ಶ್ರಮಣ  
ಉಪಗುಪ್ತ, ಬುದ್ಧಂ ಶರಣಂ ಗಚ್ಛಾಮಿ,”  
ಎಂದನು.

ಕಾವಲವನು, ‘ಒಳ್ಳಿತು ಗುರುಗಳೆ,  
ದಯಮಾಡಿ,’ ಎಂದನು

ಇವರಿಬ್ಬರೂ ಒಳಗೆ ಹೋದರು.  
ಬಾಗಿಲಿಂದ ಒಳಗೆಡೆ ನಗರದ ಮೊದಲ ಚೋಕ  
ಅದರ ತುಂಬ ಶವಗಳ ರಾಶಿ. ಉಪಗುಪ್ತನು

ನಿಂತನು. ಎಡದಕಡೆ ನೋಡಿದನು. ರಾಜನ ದೃಷ್ಟಿಯೂ ಆ ಕಡೆ ಹರಿಯಿತು. ಅಲ್ಲಲ್ಲಿ ಬಂದೊಂದು ಹೆಣವನ್ನು ಹಿಡಿದು ಒಬ್ಬೊಬ್ಬನು ಅದೇನೂ ಮಾಡುತ್ತಿರುವಂತೆ ಕಂಡಿತು.

“ಕಿವಿಯಲ್ಲಿ ಬೆರಳಲ್ಲಿ ಮಣಿಕಟ್ಟಿನಲ್ಲಿ, ತೋಳಲ್ಲಿ, ಚಿನ್ನದ ಒಡವೆ ಇದ್ದರೆ ಬಿಡಿಸಿಕೊಳ್ಳಲು ಬಂದಿರುವ ದಸ್ಯಗಳು ಇವರು,” ಎಂದನು ಶ್ರಮಣ.

ಅಶೋಕನು, “ಹೌದಂತೆ, ಕೇಳಿಬಲ್ಲೇ,” ಎಂದನು.

“ನಾಳೆ ಈ ಸತ್ಯವರ ನೆಂಟರು ಬಂದು ಕೇಳಿದರೆ....?”

ಮಹಾರಾಜನು ಏನೂ ಹೇಳಲಿಲ್ಲ. ಇವರು ಮುಂದೆ ನಡೆದರು. \*

ಮನ ಮಂಧನ  
ಉಪಗುಪ್ತನು ಅಶೋಕ ಮಹಾರಾಜನಿಗೆ ಏನನ್ನು  
ಅಧ್ಯ ಮಾಡಿಸಲು ಹೊರಟಿರುವನು?

ಕವನ

# ಮನುಷಯ ವಿಶ್ವಪಥ

ಫೋನ್  
ನಿಂದ  
ಬರುವ  
ಬಗ್ಗೆ

- ಡಾ. ಮಹೇಂದ್ರ ಕುಡಿಕ  
ಶ್ರೀ ವಿನಾಯಕ ವಿದ್ಯಾ ಸಂಸ್ಥೆ  
ಲಿಂಗನ್‌ನೂರು, ಜಿ: ರಾಯಚೂರು  
ಮೆ: 9483591141

ಜೀವವು ಒಂದೇ, ಜೀವನ ಒಂದೇ  
ಮೂಲಭೂತ ಆಸೆ ಆಕಾಂಕ್ಷೆಗಳು  
ಮಾನವ ಕುಲಕೋಟಿಗೂ ಒಂದೇ.

ಭೂಮಿ ಆಗಸ ಒಂದೇ  
ನೇಸರ ಚಂದಿರರ ಬೆಳಕೊಂದೇ  
ಸೃಷ್ಟಿ ತಾರೆ ಪಂಚಭೂತಗಳು  
ಸಕಲ ಜೀವ ಸಂಕುಲಕ್ಕೂಂದೇ.

ಜನನ ಪ್ರಕ್ರಿಯೆ ಒಂದೇ  
ಮರಣ ಎಂಬುದು ಒಂದೇ  
ಬದುಕಿ ಬಾಳುವ ಹೆಚ್ಚೆಗಳು  
ಮನದ ಅರಿಷತ್ತಗ್ರಹ ಗುಣಗಳೊಂದೇ.

ಕಾಯದ ಆಕಾರ ಒಂದೇ  
ನರನಾಡಿಯ ರಕ್ತ ಒಂದೇ  
ಕಂಡರೂ ಬೆಳವಣಿಗೆಯಲ್ಲಿ ಭಿನ್ನತೆಗಳು  
ಬೆಳವ ಅವಸ್ಥೆಗಳು ಒಂದೇ.

ಹಸಿವು ಬಾಯಾರಿಕೆ ಒಂದೇ  
ಚಯಾಪಚಯ ಶ್ರೀಯೆ ಒಂದೇ  
ತಾಗುವ ರೋಗ ರುಚಿನಗಳು  
ಪ್ರಾಣಿ ಜನ್ಮಕ್ಕೆಲ್ಲಾ ಒಂದೇ.

ಎಲ್ಲಾ ಒಂದೇ ಇರುವಾಗಲೂ  
ಮೇಲುಕೀಳಿನ ಹಂಗಾ೦ಕೊ ತಂದೆ  
ಮನುಜರೆಲ್ಲ ಒಂದಾಗಿ ಬಾಳದಿರಲು  
ಈ ಜೀವನ ಯಾಕೋ ಮುಂದೆ.

ಭಿನ್ನತೆ ತೋರೆಯಬೇಕು ಇಂದೇ  
ಮಾನವ ಕುಲವದು ಒಂದೇ  
ಇಕ್ಕೆತೆ ಮೆರೆಯಲ್ಲಿ ಜಗದೊಳಗೆ  
ಅರಿತು ನಡೆದವರಿಗೆ ಶರಣೆಂಬೆ.

ಕಥೆ

‘Zen Story’ ಇಂಗ್ಲಿಷ್ ಕಥೆಯ ಅನುವಾದ

ಕರ್ಮ  
ಕ್ರಿಯೆ  
ಕ್ರಿಯೆ

# ಒದಗಿಂದ ಉತ್ತರ ಬಯಸುವ ಕಥೆ!



ಮೂಲ: ಆರ್ಥರ್ ಡಬ್ಲಿನ್  
ಅನುವಾದ: ಶಿಹೋಂ

ಒಂದಾನೊಂದು ಕಾಲದಲ್ಲಿ ಒಬ್ಬ ಶಿಷ್ಯನಿದ್ದ. ತಾನೊಬ್ಬ ಉತ್ತಮ ಮರಕಡಿವವನು ಆಗಬೇಕು ಎಂದು ಬಯಸಿದ್ದ. ಆ ವಿದ್ಯೆಯನ್ನು ಕಲಿಸುವ ಸವಾರ್ಥ ಗುರುವಿಗಾಗಿ ಹುಡುಕಾಡುತ್ತಿದ್ದ. ಮರಗಳನ್ನು ಹತ್ತುವ, ಸವರುವ, ಕತ್ತರಿಸುವ ವಿದ್ಯೆಯಲ್ಲಿ ಪಾರಂಗತನಾದ ಒಬ್ಬ ಗುರು ಅಂಶೂ ಕೊನೆಗೆ

ದೊರಕಿದ. ಇವನಿಗೆ ಮರಕಡಿವ ವಿದ್ಯೆಯನ್ನು  
ಕಲಿಸಲು ಒಪ್ಪಿಕೊಂಡ.

ಒಂದು ದಿನ ಆ ಗುರು ತನ್ನ ಶಿಷ್ಯನನ್ನು  
ಒಂದು ಹಳ್ಳಿಯ ಬಳಿ ಕರೆದುಕೊಂಡ ಹೋದ.  
ಅಲ್ಲಿ ಒಂದು ಎತ್ತರದ ಮರವನ್ನು ತೋರಿಸಿ  
ಮರ ಹತ್ತಲು ಹೇಳಿದ. ಗುರು ಕಲಿಸುವುದನ್ನು  
ನೋಡಲು ಹಳ್ಳಿಯ ಜನಗಳು ಒಂದು,  
ಗುರುವಿನ ಬಳಿ ನಿಂತುಕೊಂಡರು.

ಶಿಷ್ಯನು                    ಗ'ರ'ಗ'ಸ'ವ'ನ್ನು  
ತೆಗೆದುಕೊಂಡು ಕುಣಿಯುತ್ತ ಲೀಲಾಜಾಲವಾಗಿ  
ಚೊಡ್ಡಿಯನ್ನು ಹತ್ತಿದ. ಅಲ್ಲಲ್ಲಿ ಓಂಗೆಗಳನ್ನು  
ಸವರುತ್ತ, ರೆಂಬೆಗಳನ್ನು ಕತ್ತರಿಸುತ್ತ ನಿಧಾನವಾಗಿ  
ಮೇಲೆ ಮೇಲೆ ಏರುತ್ತ ಹೋದ. ಗುರು ಒಂದೂ  
ಮಾತಾಡದೇ ಮೌನವಾಗಿ ಸುಮೃನೇ ನೋಡುತ್ತ  
ನಿಂತಿದ್ದ. ಶಿಷ್ಯ ಮರದ ತುತ್ತ ತುದಿಯನ್ನು  
ತಲುಪಿ ಸವರಿದ. ಗುರುವಿನ ಸೂಚನೆಗಾಗಿ

ಕಾಯುತ್ತಾ ಅಲ್ಲಿಯೇ ಸ್ವಲ್ಪ ಸಮಯ ಕಾದ.  
ಗುರು ಸುಮೃನೇ ನೋಡುತ್ತ ನಿಂತಿದ್ದ - ಏನೂ  
ಹೇಳಲಿಲ್ಲ.

ಶಿಷ್ಯ ಇಳಿಂಗುಲಾರಂಭಿ ಸಿದ'.  
ಇಳಿಯುವಾಗಲೂ ಅಲ್ಲಲ್ಲಿ ಕತ್ತರಿಸುತ್ತ,  
ಸವರುತ್ತಾ ಬರುತ್ತಿದ್ದ.

ಆಗಲೂ ಗುರು ವರೌನವಾಗಿ  
ಸುಮೃನೇ ನಿಂತದ್ದ.

ಶಿಷ್ಯನು ಭೂಮಿಗೆ ತುಂಬ ಹತ್ತಿರದ  
ಕೊಂಬಯನ್ನು ತಲುಪಿದಾಗ ಎಚ್ಚರಿಕೆ ಕೊಡಲು  
'ಹುಷಾರ್' ಕಣೋ' ಎಂದು ಕೂಗಿದ.

ಜನಗಳಿಗೆ ದಿಗಲು, ಕುಶಾಹಲ.  
ಶಿಷ್ಯನು ಕಷ್ಟಪಟ್ಟ ಮರ ಏರುವಾಗ ಮತ್ತು  
ಇಳಿಯುವಾಗಲೂ ಸುಮೃನಿದ್ದ ಗುರು,  
ಭೂಮಿಗೆ ಹತ್ತಿರದ ಕೊಂಬಯನ್ನು  
ತಲುಪಿದಾಗಲಷ್ಟೇ 'ಹುಷಾರ್' ಕಣೋ' ಎಂದು

ಕ'ಗಿದ', ಏಕೆ? ಎಂಬಾದ'ನ್ನು  
ತಿಳಿಯಬಯಸಿದರು.

ಎಕೆರಬಹುದು? ಓದುಗರಿಂದ ಉತ್ತರ  
ಬಯಸುತ್ತಿದೆ ಈ ಕಥೆ. \*

‘ಓದುಗರಿಂದ ಉತ್ತರ ಬಯಸುವ ಕಥೆ’ಯನ್ನು  
ಶಿಕ್ಷೋ ಅವರು ವಾಚನ ಮಾಡಿರುತ್ತಾರೆ.  
ಅದರ ವಿಡಿಯೋ ನೋಡಲು’ ಇಲ್ಲಿರುವ  
QR ಕೋಡನ್ನು ಸ್ಕ್ಯಾನ್ ಮಾಡು.



ಮನ ಮಂಧನ  
ನಿನ್ನ ಪ್ರಕಾರ ಗುರು ಯಾಕೆ ಹೀಗೆ  
ಮಾಡಿರಬಹುದು?

# Story

ಕರ್ನಾಟಕ  
ಜಾಗದಲ್ಲಿ

## Zen Story

- Arthur Dobrin



Once there was a student who sought<sup>1</sup> out a teacher so he could become a tree cutter. After some searching, he found a master famous for climbing<sup>2</sup> and pruning<sup>3</sup> trees who agreed to take him on as a pupil.

### ಹೊಸ ಪದಗಳು

1. **Sought** (ಸಾಂಚೆ) – ಹುಡುಕು
2. **Climb** (ಕ್ಲೈಮ್) – ಮೇಲಕ್ಕೆ ಹತ್ತು/ವರು
3. **Prune** (ಪ್ರೂನ್) – ಕತ್ತರಿಸು/ಸವರು

One day the master took the disciple to the edge of a village and pointed to a tall tree. Villagers gathered around while the teacher told the student to climb the tree.

Villagers came to watch the lesson. They stood by the master as the student took a saw and shimmied up the trunk, then began to slowly climb higher and higher, pruning a branch here and cutting a limb there. All the while, the teacher stood silently. He didn't utter<sup>4</sup> a word.

The student reached the top of the tree and pruned it thoroughly.

ಹೊಸ ಪದಗಳು

**4. Utter (ಅಟರ್) – ಹೇಳು**

He waited a bit for the teacher to shout an instruction. But the master didn't utter a word. So the student began to climb down, repeating the snipping, cutting and pruning. Still nothing from the teacher.

When the student reached the lowest limb, the teacher cupped his hands around his mouth and shouted, 'Watch out!'

Everyone wanted to know why the teacher remained<sup>5</sup> mute while the student was climbing up and said nothing as he climbed

ಹೊಸ ಪದಗಳು

## 5. Remain (ರಿಮೇನ್) – ಉಳಿ / ಉಳಿಕೆ

down. Only when the disciple<sup>6</sup> reached the bottom limb did he tell him to be careful.” \*

ಆಕರ: [www.psychologytoday.com](http://www.psychologytoday.com)

ಹೊಸ ಪದಗಳು

**6. Disciple (ಡಿಸ್ಪ್ಲೆಚಲ್) – ಶಿಷ್ಯ**

‘ಧ್ವನಿ’ ಶೈಕ್ಷಣಿಕ ಯೋಜನೆಗಳ ವ್ಯಾಪ್ತಿಯಲ್ಲಿ ಉಚಿತ ವಂಚಿಕೊಗಿ

ನಂಹಕರ್ಕ ಮಾಹಿತಿ:

ಧ್ವನಿ

ಶೈಕ್ಷಣಿಕ ನಂಹನ್ನುಲ ಕೇಂದ್ರ

# 76, ‘ಪುಷ್ಟಿಂಜಾ’

ಉದ್ದರಸ್ತೆ,

ಶಿವಲಿಲ,

ಧಾರವಾಡ 580 007

ಮೊ: 994 666 1055

[dhwanitrust@gmail.com](mailto:dhwanitrust@gmail.com)

[www. dhwanitrust.org](http://www.dhwanitrust.org)

ಗಮನಿಸಿ :

ಈ ಶೈಕ್ಷಣಿಕ ಸಂಪನ್ಮೂಲವನ್ನು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ರೂಪಿಸಲಾಗಿದೆ.

ಇದನ್ನು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಮೂವಾರ್ನನುಮತಿಯಿಲ್ಲದೇ ವಾರ್ಷಿಕ ಉದ್ದೇಶಗಳಾಗಿ ಪುನರ್ಮೂದ್ರಿಸುವುದಾಗಲೇ, ಬಳಸಿಕೊಳ್ಳುವುದಾಗಲೇ ನಿರ್ಸಿದ್ಧ. ಶೈಕ್ಷಣಿಕ

ಉದ್ದೇಶದಿಂದ ತಿಕ್ಕರು, ಪಾಲಕರು, ಸಂಪನ್ಮೂಲ ವ್ಯಾಪ್ತಿಗಳು ಇದನ್ನು

ಉಪಯೋಗಿಸುವುದಾದರೆ ಧ್ವನಿ ಶ್ರೀ. ಸಂ. ಕೇಂದ್ರದ ಗಮನಕ್ಕೆ ತರವುದು ಅವೇಕ್ಷಣೀಯ.